

ಹೊನ ಒಡಂಬಿಕೆಯಲ್ಲ

ಹಳೇ ಧರ್ಮಶಾಸ್ತ್ರ

ಟಿ. ಟಿ. ಪ್ರಿಯಾಜ್

“ಆದರೆ ಯೀನು ಅದ್ವೀತ ಶ್ರೀಕೃಷ್ಣಾದ ಯಾಜಕೋಯ್ಯಾಗಂಸ್ತು ಹೊಂದಿದ ವಸಾಗಿದ್ದಾನೆ; ಲತ್ತಮ ವಾಗ್ದಾನಗಳ ಮೇಲೆ ಸ್ಥಾಪಿತಾದ ಲತ್ತಮಾದ ಒಡಂಬಡಿಕೆಗೆ ಘರ್ಯಸ್ಥನಾಗಿದ್ದಾನೆ. ಆ ಹೊದಲನೆಯ ಒಡಂಬಡಿಕೆಯ ದೋಷ ಬಿಲಿದ್ದಾಗಿದ್ದರೆ ಎರಡನೆಯ ಒಡಂಬಡಿಕೆಗೆ ಅವಕಾಶವು ಇರುತ್ತಿರಿಲ್ಲ. ಆದರೆ ದೇವರು ಅ ಒಡಂಬಡಿಕೆಗೆ ನೀಲಿದಂಬರ ಮೇಲೆ ಕ್ಷಮೆ ಹೊಂದಿಸಿ ಹೀಗೆಯಂದು - ಇನ್ನೂ ನಾನು ಇನ್ನೂಯೀಲ್ಲೋ ಪಂಶಿರವರೊಂದಿಗೂ ಯಿಹಾದ ಪಂಶಿರರೊಂದಿಗೂ ಹೊನದಾಗಿಯ ಒಂದು ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳ ಬರುವುದು ಎಂದು ತರ್ತನು ಹೇಳುತ್ತಾನೆ. ಈ ಒಡಂಬಡಿಕೆಯು ನಾನು ಇವರ ಹಿತ್ಯಗಳನ್ನು ಕೈಹಿಡಿದು ಬಾಗ್ಯತ್ವದೀಕರಿಸಿದ ಕರಜೊಂಡು ಬಂದ ಕಾಲದಲ್ಲಿ ಅವರ ನಂಗರ ಮಾಡಿಕೊಂಡ ಒಡಂಬಡಿಕೆಯಂಥದಲ್ಲ” (ಇತ್ಯಾಯ 8:6-9ಎ).

ಹಳೇ ಮತ್ತು ಹೊನ ಒಡಂಬಡಿಕೆಗೆ ರೂಪಾಯಿ ಧರ್ಮಶಾಸ್ತ್ರ ಮತ್ತು ತ್ರಿಸ್ತುನ ಧರ್ಮಶಾಸ್ತ್ರಗಳ ಇಂದು ಜಾಲಯಲ್ಲಭಾವದ್ದೋ? “ದೇವರ ಧರ್ಮಶಾಸ್ತ್ರವು” ಹಳೇ ಒಡಂಬಡಿಕೆಯಂತೆ ಇನ್ನೂ ಜಾಲಯಲ್ಲ ಇದೆ ಎಂದು ಅನೇಕರು ಬೋಧಿಸುತ್ತಾರೆ, ಆದರೆ “ಹೋಳೆಯ ಧರ್ಮಶಾಸ್ತ್ರವು” (ಸಿಬಂಧನೀರಳು, ನಾಗರಿಕ ಸಿಯಮಗಳು, ಯಜ್ಞದ ಸಿಯಮಗಳು, ಮತ್ತು ಇತರ ಕಾಸಾನುಗಳು “ದೇವರ ಧರ್ಮಶಾಸ್ತ್ರದಲ್ಲ” ಒಳಗೊಂಡಿರಲ್ಲಂತಿಂದು ಅವರು ಹೇಳುತ್ತಾರೆ) ಇನ್ನು ಜಾಲಯಲ್ಲಾಗುವದಿಲ್ಲ, ಈ ಗುಂಪುಗಳವರು, ನುಷ್ಟಿ, ಸ್ವೇತ ಸಿಯಮಗಳು ಮತ್ತು ಆಹಾರದ ಕ್ರಮಗಳು ಇತ್ಯಾದಿಗಳಂಥ ಇನ್ನೂಯೇಲ್ಯಾಗಿ ಕೊಟ್ಟ ಕೆಲವು ಸಿಯಮಗಳನ್ನು ಸ್ವೀಕರಿಸುತ್ತಾರೆ, ಆದರೆ ಇತರ ಆಳ್ಳಿಗಳನ್ನು ತಿರಸ್ತುವಿಸುತ್ತಾರೆ.

ದೇವರ ಬೋಧನೆಯನ್ನು ನಾವು ನಲಯಾಗಿ ಕೈಕೊಳ್ಳುವ ಅಗತ್ಯತೆ ಇರುತ್ತದೆ. “ನೀನು ದೇವರ ಧ್ಯಾಸಿಗೆ ಯೋಗ್ಯನಾಗಿ ಕಾಣಿಸಿಕೊಳ್ಳುವದಕ್ಕೆ ತ್ರಯಾನಪಡು. ಅವಮಾನಕ್ಕೆ ಗುಲಿಯಾಗದ ಕೆಲಸದವನೂ ನರ್ತವಾಕ್ಯವನ್ನು ನಲಯಾಗಿ ಉಪಯೋಗಿಸುವವನೂ ಅಗಿರು” (2 ತಿಮೋಥೆ 2:15).

ಯೀನ ಮತ್ತು ಧರ್ಮಶಾಸ್ತ್ರ

ಧರ್ಮಶಾಸ್ತ್ರ ಮತ್ತು ಪ್ರವಾದಿಗಳಳಿ ಕಂಡುಬಂದ ಆಳ್ಳಿಗಳು ಇನ್ನೂ ಜಾಲಯಲ್ಲಾಗುವವೋ? ಭಾಬು ಇರುವವರೆಗೆ ಅವು ಜಾಲಯಲ್ಲ ಇರುವವು ಎಂದು ಬೋಧಿಸಲು ಯೀನವು ಹೇಳಿದ ಒಂದು ಹೇಳಿಕೆಯು ಕಾರಣವಾಗಿದೆ. “ಹೋಳೆಯ ಧರ್ಮಶಾಸ್ತ್ರವನ್ನಾಗಿ ಪ್ರವಾದಿಗಳ ವಜನಗಳನ್ನಾಗಿ ತೆಗೆದುಹಾಕುವದಕ್ಕೆ ನಾನು

ಬಂದೆನೆಂದು ನೇನನಿಂದಿಲ. ತೆಗೆದುಹಾಕುವದಕ್ಕೆ ಬಂದಿಲ್ಲ; ನೇರವೇಲನುವದಕ್ಕೆ ಬಂದಿದ್ದೇನೆ. ನಿಮಗೆ ನತ್ಯವಾಗಿ ಹೇಳುತ್ತೇನೆ - ಆಕಾಶವೂ ಭೂಮಿಯೂ ಅಜದು ಹೋಗುವ ತನಕ ಧರ್ಮಶಾಸ್ತ್ರವೆಲ್ಲ ನೇರವೇರುವುದೇ ಹೊರತು ಅದರೊಳಗಿಂದ ಒಂದು ಸೊಸ್ಯೆಯಾದರೂ ಒಂದು ಗುಡುನಾದರೂ ಅಜದು ಹೋಗಲಾರದು” (ಮತ್ತಾಯ 5:17, 18).

ಈ ವಾಕ್ಯಭಾಗವು ಹಲವಾರು ಮಹತ್ವದ ಒಳನೆಂಟಗಳನ್ನು ಒದಗಿಸುತ್ತದೆ: (1) ಯೀಂನುವಿನ ಬರೋಣದ ಉದ್ದೇಶವು ಧರ್ಮಶಾಸ್ತ್ರವನ್ನಾಗಲೇ ಇಲ್ಲವೇ ಪ್ರವಾದಿಗಳನ್ನಾಗಲೇ ತೆಗೆದು ಹಾಕುವದಾಗಿರಲಲ್ಲ. (2) ಆದರೆ ಅವುಗಳನ್ನು ನೇರವೇಲನಲು ಬಂದನು. (3) ಯೀಂನು ಧರ್ಮಶಾಸ್ತ್ರವನ್ನು ಕುಲತು ಮಾತ್ರವೇ ಮಾತಾಡಲ್ಲ, ಆದರೆ ಪ್ರವಾದಿಗಳ ಮಾತ್ರಗಳನ್ನು ಕುಲತೂ ಮಾತಾಡಿದನು. (4) ದೇವರು ಕೊಟ್ಟ ಎಲ್ಲಾ ಪ್ರವಾದನೆಗಳು ನೇರವೇರುವವರಿಗೆ ಆಕಾಶ, ಭೂಮಿಯು ಅಜದು ಹೋಗುವದೇ ಇಲ್ಲ. (5) ತನ್ನನ್ನು ಕುಲತಾದ ಪ್ರತಿಯೊಂದು ಪ್ರವಾದನೆಯು ನೇರವೇರುವುದು ಎಂಬ ಸಿಕ್ಕಿತತೆಯನ್ನು ಯೀಂನು ಒಷ್ಣಿಕೊಂಡನು. (6) ಪ್ರವಾದನೆಗಳು ನೇರವೇರುವಾಗ, ಅವು ದಾಖಿ ಹೋಗುವವು (ಅಂದರೆ, ನೇರವೇರುವ ಅಗರ್ತ್ಯತೆ ಇರುವದಿಲ್ಲ.)

(1) ಧರ್ಮಶಾಸ್ತ್ರವೂ ಪ್ರವಾದಿಗಳೂ ಆಕಾಶ ಮತ್ತು ಭೂಮಿ ಅಜದು ಹೋಗುವವರಿಗೆ ಉದ್ದಾಯ ತೊಂದಿರಿಬೇಕು ಇಲ್ಲವೇ (2) ಅವುಗಳಿಗೆ ಅವುಗಳ ಪ್ರಾಣ ಅರ್ಥಕೊಡಲು ತಾನು ಬಂದೆನೆಂತಲೂ (ತೆಲವು ಭಾಷಾಂತರಗಳಲ್ಲ ಈ ವಿಜಾರವು ತೊಡಲ್ಪಟ್ಟಿದೆ) ಯೀಂನುವು ಹೇಳಲಿಲ್ಲ.

ಯೀಂನುವಿನ ಹೇಳಕೆಗಳಲ್ಲ ಇದೇ ರಜನೆಯ ಇತರ ವರ್ಜನಗಳನ್ನು ಗಮನಿಸಿಲಿ:

ತೆಗೆದು ಹಾಕುವದಕ್ಕೆ ಬಂದಿಲ್ಲ; ನೇರವೇಲನುವದಕ್ಕೆ ಬಂದಿದ್ದೇನೆ (ಮತ್ತಾಯ 5:17ಇ).

ನಾನು ನಿರ್ಣಯವನ್ನು ಕರೆಯುವದಕ್ಕೆ ಬಂದವನಲ್ಲ, ಹಾಹಿಗಳನ್ನು ಕರೆಯುವದಕ್ಕೆ ಬಂದವನು (ಮತ್ತಾಯ 9:13ಇ).

ನಮಾಧಾನವನ್ನು ಹುಟ್ಟಿಸುವದಕ್ಕೆ ನಾನು ಬಂದಿಲ್ಲ, ಬಳ್ಳಿಸುವ್ವು ಹಾಕುವದಕ್ಕೆ ಬಂದನು (ಮತ್ತಾಯ 10:34ಇ).

ಲೋಕಕ್ಕೆ ತೀರ್ಪುಮಾಡುವದಕ್ಕಾಗಿ ಬಂದಿಲ್ಲ; ಲೋಕವನ್ನು ರಕ್ಷಿಸುವದಕ್ಕಾಗಿ ಬಂದಿದ್ದೇನೆ (ಯೋಹಾನ 12:47ಇ).

ಎಲ್ಲಾಜನರನ್ನೂ ನಿರ್ಣಯವನ್ನು ಹಾಹಿಗಳನ್ನೂ ಕರೆಯಲು (ಮತ್ತಾಯ 28:19), ನಮಾಧಾನವನ್ನು ತರಿಂ (ಯೋಹಾನ 14:27), ತೀರ್ಪು ಮಾಡುವುದಕ್ಕೆ ಯೀಂನು ಬಂದನು (ಯೋಹಾನ 5:22). ಈ ವರ್ಜನಗಳಲ್ಲಿ ವಿರೋದಾಭಾನ ಇರುವುದೋಂಬಿಲ್ಲ. “Bಯಂತೆ A ಅಷ್ಟು ಹೇಜ್ಜಾಗಿ ಅಲ್ಲ” ಎಂದು ಅರ್ಥಕೊಡುವ, ಆದರೆ “A ಅಗಿರದೇ ಆದರೆ B ಹೊರತು ಹಡಿಲು” ಎಂಬ ಅರ್ಥಕೊಡುವ ರ್ಯಾಕ್ ರಜನೆಗಳನ್ನು ಈ ಹೇಳಕೆಗಳು ಉಪಯೋಗಿಸುತ್ತವೆ. Only ಇಲ್ಲವೇ merely ಎಂಬುದನ್ನು ಈ ವಾಕ್ಯಭಾಗಗಳಲ್ಲ ರ್ಯಾಕ್ ಭಾಷಾಲೀಪಿಯನ್ನು ತರುವದಕ್ಕಾಗಿ “A ಭಾಗದಲ್ಲ ಕೂಡಿನಬಹುದು: ನಿರ್ಣಯವನ್ನು ತೀರ್ಪುತ್ತೇ ಅಲ್ಲ, ಆದರೆ ಹಾಹಿಗಳನ್ನು ಕರೆಯುವದಕ್ಕಾಗಿ”;

“ಸಮಾಧಾನವನ್ನು ಮಾತ್ರವೇ ತರುವದಕ್ಕಾಗಿ ಅಲ್ಲ, ಆದರೆ ಲಡ್ಡುವನ್ನು ನಾಜ್ಯಯ ತೀರು ಸುವದದಕ್ಕಾಗಿ, ಅಷ್ಟೇ ಅಲ್ಲ, ಆದರೆ ಲೋಕವನ್ನು ರಕ್ಷಿಸುವದಕ್ಕಾಗಿ”: ಮತ್ತು “ತೆಗೆದು ಹಾಕುವದಕ್ಕೆ ಮಾತ್ರವೇ ಅಲ್ಲ, ಆದರೆ ಧರ್ಮಶಾಸ್ತ್ರವನ್ನು ಪೂರ್ವೇನುವದಕ್ಕಾಗಿಯೂ.”

ಈ ಉದಾಹರಣೆಯನ್ನು ಯೋಜಿಸಿಲ. ಒಂದು ಅಂಗಡಿಯಲ್ಲಿ ಒಬ್ಬನು ಅನೇಕ ವಸ್ತುಗಳನ್ನು ಕೊಂಡುಕೊಂಡನು, ಅವನು ಅಪುಗಳನ್ನು ತೆಗೆದುಕೊಂಡಾಗ ಅಪುಗಳಾಗಿ ಹಣಕೊಡಲಲ್ಲ ಆದರೆ ಅಪುಗಳಾಗಿ ಹಣವನ್ನು ಅನಂತರ ಕೊಡುವನೆಂದು ಒಂದು ಒಷ್ಟಂದಕ್ಕೆ ನಹಿಹಾಕಿದನು. ಎರಡು ವಾರಗಳನಂತರ ಕೊಂಡುಕೊಂಡವನು ಅಂಗಡಿಯಾಗಿ ಬಂದಾಗ, ಅಂಗಡಿಯ ಯಜಮಾನಸಿಗೆ, “ನಾನು ಜಲ್ಲನ್ನು ರದ್ದು ಹಡಿಸಲಾಗುತ್ತೇ ಬಂದಿರುವನೆಂದು ಯೋಜಿಸಬೇಡ; ರದ್ದು ಹಡಿಸಲಾಗುತ್ತೇ ಬಂದಿರುವದಿಲ್ಲ ಆದರೆ ಅದನ್ನು ಪೂರ್ವೇನುವನು: ಈ ವರ್ಷ ಮುಗಿಯಿವ ದರೋಳಾಗಿ ಪ್ರತಿಯೊಂದು ರೂಪಾಯ ಕೊಡುವದಲಿಂದ ಅಗತ್ಯವಾದದ್ದನ್ನು ನೆರವೇಲ ನುವೆನು” ಎಂದು ಶುನಿಸಿ ಭರವಸೆಕೊಟ್ಟನು.

ಈ ಜಿಹಿ ತಿಯಾಗಿ ಕೆಲವು ಸಂಗಿತಗಳ ಸ್ವಭಾಗಾಗುತ್ತವೆ: (1) ಕೊಂಡುಕೊಂಡವನು ಜಲ್ಲನ್ನು ಕೊಡಲು ಯೋಜಿಸಿದನು. (2) ವರ್ಷ ಮುಗಿಯಿವ ಹೊದಲು ಅವನು ಅದನ್ನು ಕೊಡುವನು: ಮುಂದಿನ ವಾರವೂ ಅವನು ಅದನ್ನು ಕೊಡ ಬಹುದು. (3) ಜಲ್ಲ ಕೊಟ್ಟನಂತರ, ವಸ್ತುಗಳ ಕೊಳ್ಳಲ್ಪಟ್ಟವು ಮತ್ತು ಹಣ ಕೊಡಲ್ಪಟ್ಟಿತು ಎಂಬ ದಾಖಲೆಯ ಹತ್ತೆ ಉಳಿಯಲ್ಪಾದ ಆದರೆ ಒಷ್ಟಂದವು ಇನ್ನು ಜಾಲಿಯಲ್ಲಿರುವದಿಲ್ಲ ಅಂತಿಮವಾಗಿ, (4) ಜಲ್ಲ ಕೊಡಲ್ಪಟ್ಟಮೇಲೆ ಅದೂ ಜಾಲಿಯಲ್ಲಿರುವದಿಲ್ಲ (ಅದನ್ನು ಶುನಿಸಿ ಶುನಿಸಿ ಕೊಡುವ ಅಗತ್ಯವಾದದಲ್ಲಿ).)

ಆದೇ ಧರ್ಮಶಾಸ್ತ್ರ ಮತ್ತು ಪ್ರವಾದಿಗಳ ಬಗೆಗೂ ನಗತ್ಯವಾಗಿರುತ್ತದೆ. ಅಪುಗಳನ್ನು ಕೆಲವಲ ರದ್ದು ಹಡಿಸುವದಕ್ಕಾಗಿ ಅಲ್ಲ, ಯೀಂನುವು ಅಪುಗಳನ್ನು ನೆರವೇಲಸಿ ಅಕ್ಕೆ ಬಂದಂತು. ಅಪುಗಳನ್ನು ರದ್ದು ಹಡಿಸಲಾಗುತ್ತೇ ಬಂದಿದ್ದರೆ, ಅತನು ಅಪುಗಳನ್ನು ನೆರವೇಲನುವ ಅಗತ್ಯತೇ ಇರಲಾಲ್ಲ, ಅತನು ಮಾಡುವನೆಂದು ಧರ್ಮಶಾಸ್ತ್ರ ಮತ್ತು ಪ್ರವಾದಿಗಳ ಹೇಳಿದ ಎಲ್ಲಾ ಸಂಗಿತಗಳನ್ನು ಮಾಡುವದಲಿಂದ ಅತನು ಅಪುಗಳನ್ನು ನೆರವೇಲಸಿದನು. ಅತನು ಅಪುಗಳನ್ನು ನೆರವೇಲಸಿದಾಗ, ಅಪುಗಳ ಹೊದಲವು. ಅಪುಗಳ ಹೊದಲವಿರಿದಿದ್ದರೆ, ಅತನು ಶುನಿಸಿ ಶುನಿಸಿ ನಾಯಿವ ಮತ್ತು ಶುನರುತ್ತಾನುವಾಗುವ ಅವಶ್ಯಕತೆಯಿತ್ತು, ಇದು ಅಗತ್ಯವಾಗಿರುವದಿಲ್ಲ, ಯಾಕೆಂದರೆ ಅತನು ಒಂದೇ ಸಮಯಕ್ಕೆ ಎಲ್ಲವನ್ನು ನೆರವೇಲ ಸಿದನು (ಲಂಕ 24:44; 1 ಕೆಲಿಂಧ 15:3, 4; ಇಜಿಯ 10:11, 12).

“ನೆರವೇಲನು” ಎಂದು ಭಾಷಾಂತರಿಸಿದ ಟ್ರಿಕ್ ಪದವು *pleroo*, ಆದರೆ ಅಥವಾ “ಪ್ರಾಣಗೊಳಿನು, ಒಬ್ಬ ಪ್ರವಾದಿಯ ಮುಂತಿಜಿಸಿದ್ದನ್ನು ಮಾಡು, ಒಂದು ಪ್ರವಾದ ನೆಯನ್ನು ಪೂರ್ವೇನು” ಎಂದಾಗುತ್ತದೆ (ಪುತ್ರಾಯ 1:22; 2:15, 17, 23). “ಅಗತ್ಯವಾದ ದ್ವನ್ನು ಪೂರ್ವೇನು ಇಲ್ಲವೇ ಮುಕ್ತಾಯಗೊಳಿನು” (ಪುತ್ರಾಯ 3:15; ಮಾರ್ಕ 1:15; ಲಂಕ 7:1); “ಪ್ರಾಣವಾಗಿ ತಂಜಿನು” (ಪುತ್ರಾಯ 13:48; 23:32; ಲಂಕ 3:5) ಎಂದೂ ಅಥವಾಗುತ್ತದೆ. *Pleroo* ಎಂಬುದು ಉಪಯೋಗಿಸಲ್ಪಟ್ಟ ಬೀರೆ ಯಾವುದೇ ಇತರ ಹಿನ್ನೆಲೆಯು, ಮತ್ತಾಯ 5:17ನ್ನು ಯೀಂನುವು ಧರ್ಮಶಾಸ್ತ್ರಕ್ಕೆ ಮತ್ತು ಪ್ರವಾದಿಗಳಿಗೆ ಅಪುಗಳ ಪ್ರಾಣ ಅಥವಾ ಪನ್ನು ಕೊಡಲು ಬಂದಂತು ಎಂದು ಹೇಳುವದನ್ನು ನಾಜ್ಯಯವೆಂದು ಸ್ವೀಕರಿಸುವದಿಲ್ಲ. ಈ ವಾಕ್ಯದಲ್ಲಿ ಯೀಂನುವು ತಾನು ನೆರವೇಲನಲ್ಲ ಬಂದ ಪ್ರವಾದನೆ ಹಾಗೂ ಅದರ ನೆರಳು ಜೀಳಬಿಕೆಯ ಬಗ್ಗೆ ಮಾತಾಡುತ್ತಿದ್ದನು.

ಈ ವಾಕ್ಯವು ಧರ್ಮಶಾಸ್ತ್ರವು ತೆಗೆದು ಹಾಕಲ್ಪಡುವದಿಲ್ಲ ಎಂಬ ಅರ್ಥದಲ್ಲ

ಖ್ಯಾತಾಗಿನಲ್ಲಿರುವುದೇ, ಆಗ ಯೀಂನುವಿನ ಮತ್ತು ಒಡಂಬಡಿಕೆಯ ಬರಹಗಾರರ ಮಧ್ಯದಲ್ಲಿ ನಿರಾಶೆಯ ಬಿರೋಧವಿರುವುದು. ಧರ್ಮಶಾಸ್ತ್ರ ಮತ್ತು ಇನ್ನಾಯೆಲ್ಲದೊಂದಿಗೆ ದೇವರು ಮಾಡಿದ ಒಡಂಬಡಿಕೆ ತೆಗೆದು ಹಾಕಲ್ಪಣಿಪೆಯೆಂದು ಹಲವಾರು ವಾಕ್ಯಭಾಗಗಳು ಒಟ್ಟಿರುತ್ತಿರುತ್ತವೆ. ಇದಲ್ಲದೆ, ಧರ್ಮಶಾಸ್ತ್ರದಲ್ಲಿ ಬದಲಾವಣೆ ಇರುವದೆಂದು ಯೀಂನು ನೂಡಿಸಿದ್ದಾನೆ.

ಅತನು ಅವರಿಗೆ, “ನಿಮಗೂ ಅಷ್ಟು ಬುದ್ಧಿ ಇಲ್ಲವೇ? ಹೇಳಬಿನಿದ ಮನವು ನೊಳಕ್ಕೆ ಹೋಗುವಂಥಿದು ಅವನು ಶ್ವದಯದೊಳಕ್ಕೆ ಸೇರದೆ ಹೊಣೆಯಲ್ಲಿ ಸೇಲ ಬಹಿದೇಶಕ್ಕೆ ಹೋಗುವದಲಂದ ಅವನನ್ನು ಹೊಲಿಸಾಡಲಾರದೆಂದು ನಿಮಗೆ ತಿಳಿಯಾಲ್ಲಿಸೋ ಎಂದು ಹೇಳಿದನು. ಹೀಗೆ ಹೇಳಿದ್ದಲಂದ ತಿನ್ನದ ಹದಾಧಾರತೆಲ್ಲಾ ಶಿಥಿವೆಂದು ನೂಡಿಸಿದನು” (ಮಾತ್ರ 7:18, 19).

ಶುಭ್ರ ಮತ್ತು ಅಶುಭ್ರ ಆಹಾರಗಳ ಮಧ್ಯದಲ್ಲಿ ಧರ್ಮಶಾಸ್ತ್ರವು ಬಿವರಿಸಿತು. ಅದುದಲಿಂದ, ಯೀಂನುವು ಆಹಾರದ ನಿಯಮಗಳನ್ನು ಬದಲಾಯಿಸುವನು (1 ತಿವೋಂ 4:3-5ನ್ನು ನಷ್ಟ ನೊಳಿಸಿಲಿ).

ಆರಾಧನೆಯ ಸ್ಥಳವನ್ನು ಕುಲತು ಆಜ್ಞೆಯು ಬದಲಾಯಿಸಲ್ಪಡುವುದೆಂದೂ ಯೀಂನುವು ನೂಡಿಸಿದನು. ಯೋಹಾನ 4:21ರಲ್ಲಿ ಹೀಗೆ ಶಿಥಿತ್ವಿತೇ: “ಯೀಂನುವು ಆಕರೆಗೆ, ‘ಅಮ್ಮಾ ನಾನು ಹೇಳುವ ಮಾತನ್ನು ನಂಬಿ: ಒಂದು ಕಾಲ ಬರುತ್ತದೆ, ಆ ಕಾಲದಲ್ಲಿ ನೀವು ತಂದೆಯನ್ನು ಆರಾಧಿಸಬೇಕಾದರೆ ಈ ಬೆಳ್ಳಕ್ಕೂ ಹೋಗುವದಿಲ್ಲ, ಯೀರಾಸೆಲೆಬಿಗೂ ಹೋಗುವದಿಲ್ಲ’” ಎಂದು ಹೇಳಿದನು. ಧರ್ಮಶಾಸ್ತ್ರಕ್ಕನ್ನಾಣವಾಗಿ, ಯೀಹಾದ್ಯಾರು ದೇವರು ಅಯ್ದುಕೊಳ್ಳುವ ಹಣ್ಣಿಂದಲ್ಲ (ಧರ್ಮೋಹದೇಶಕಾರಂಡ 12:5, 11, 14, 18) ಅಂದರೆ ಯೀರಾಸೆಲೆಬಿನಲ್ಲ (1 ಅರಂಪಂಗಳು 11:13; ಅಷ್ಟೋನ್ತಲರ ಶೃಂಗಾರ 8:27) ಅರಾಧಿಸಬೇಕಾಗಿತ್ತು. ಈ ಆಜ್ಞೆಯು ಬದಲಾಯಿಸಲ್ಪಡುವುದೆಂದು ಯೀಂನು ಜೋಧಿಸಿದನು.

ಪೌಲ ಮತ್ತು ಧರ್ಮಶಾಸ್ತ್ರ

ಹೆಲನಾಯರ ಒಂದು ಗುಂಪು ಅನ್ಯರು ನುಸ್ತಿ ಹೊಂದಬೇಕು ಮತ್ತು ಹೋಳಿಯ ಧರ್ಮಶಾಸ್ತ್ರವನ್ನು ಕೈತೊಳ್ಳಬೇಕು ಎಂದು ಹೇಳಿತ್ತಿರುವುದು ನಲಿಯಾಗಿದೆಯೋ ಎಂದು ತೀವ್ರಾನಿಸಿಲು ಹೊಲ ಮತ್ತು ಬಾನ್ಯಾಬರು ಯೀರಾಸೆಲೆಬಿನಲ್ಲಿಯ ಅಪೋನ್ತಲರನ್ನು ಹಿಂತಿರನ್ನು ನಂದಿತಿಸಿದರು (ಅಪೋನ್ತಲರ ಶೃಂಗಾರ 15:5ಇ) ನಾಯಕಲಿಂದ ಅನ್ಯಲಿಗೆ ತಕ್ಷಿನಲ್ಪಣಿ ಹತ್ತಿವು ಈ ವಿಷಯವನ್ನು ಕುಲತು ಈ ಲೀತಿಯ “ಸಿದೇಶನವನ್ನು ಕೊಡಬಾಲ್ಲ” ಎಂದು ಹೇಳಿತು (ಅಪೋನ್ತಲರ ಶೃಂಗಾರ 15:24). ಅನ್ಯಲಿಗೆ ಬುತ್ತಿಯಿಷ್ಟ ತುತ್ತಿಬಂಧಗಳ ಕೊಡಲ್ಪಣಿದ್ದವು (ಅಪೋನ್ತಲರ ಶೃಂಗಾರ 15:29), ಆದರೆ ಧರ್ಮಶಾಸ್ತ್ರವು ಅನ್ಯರ ಮೇಲೆ ಬಂಧಿಸಲ್ಪಡಬಾರದು ಎಂದು ಹತ್ತಿಪು ಸ್ವಷ್ಟವಾಗಿ ತೋಳಿಸಿತು.

ಹಳೇ ಒಡಂಬಡಿಕೆಯ ಅಷ್ಟಿಗಳನ್ನು ಉಲ್ಲೇಖನುವಾಗಿ ಹೊನ ಒಡಂಬಡಿಕೆಯಲ್ಲ “ಧರ್ಮಶಾಸ್ತ್ರ”ದಂತೆ ಉಲ್ಲೇಖನೀಡ್ವಿ ದೇವರು ಇನ್ನಾಯೆಲ್ಲಲಿಗೆ ಕೊಟ್ಟ ಧರ್ಮಶಾಸ್ತ್ರವಾಗಿದೆ. ಹೋಳಿಯು ಹೇಳಿದ್ದನ್ನು ಬುಲಿದಾಗಿ ಯೀಹಾದ್ಯಾರು ದೇವರ ಆಜ್ಞಾಗಳನ್ನು ಅತನ ವಾಕ್ಯಪನ್ನು ತಿರಸ್ತಿಸಿದರೆಂದು ಯೀಂನುವು ಹೇಳಿದನು (ಮಾತ್ರ 7:8-13).

ವೋಲೆಯ ನಿಯಮದಲ್ಲಿ ಇದ್ದರ್ದು ಕರೆನ ನಿಯಮವಾಗಿತ್ತು ಎಂದು ಲಾಕನೊ ಬೋಂಡಿಸಿದ್ದಾನೆ (ಲೂಕ 2:22-24). ದೇವರು ಇನ್ನಾಲ್ಲಿಲ್ಲಿಗೆ ಕೊಟ್ಟ ಬಿಬಿಧ ಆಜ್ಞೆಗೆ ಈನ್ನು “the law” ಎಂಬ ಮಾತಿನಲ್ಲಿ ಹೂಡಿಸಿದನು (ರೋಮಾಪ್ರ 2:20-23; 7:7; 13:8-10) ಇದನ್ನು ಯಾಕೋಬನು ಮಾಡಿದಂತೆ ಮಾಡಿದನು (ಯಾಕೋಬ 2:10, 11). “ವೋಲೆಯ ಧರ್ಮಶಾಸ್ತ್ರ”, “ದೇವರ ಧರ್ಮಶಾಸ್ತ್ರ” ಮತ್ತು “ಧರ್ಮಶಾಸ್ತ್ರ” ಎಲ್ಲವೂ ಅದೇ ನಿಯಮಕ್ಕೆ - ಇನ್ನಾಯೇಲ ಜನಾಂಗಕ್ಕೆ ಕೊಟ್ಟ ದೇವರ ನಿಯಮಕ್ಕೆ ನಂಬಂಧಿಸಿದೆ (ಧರ್ಮಾರ್ಥದೇಶಕಾಂಡ 4:7, 8). ಈ ಧರ್ಮಶಾಸ್ತ್ರವು ಬಿದಿಗಿಡಲ್ಪಟ್ಟ ಯೀಂನುಬಿನ ನಿಯಮವು ಅದರ ಬದಲಾಗಿ ಇಡಲ್ಪಟ್ಟಿತು.

ಹೋಲನು ಧರ್ಮಶಾಸ್ತ್ರವನ್ನು ಮುದುವೆಯಿಂದಿಗೆ ಹೋಣಸಿದನು, ಗಂಡನು ಜೀವಿ ಸಿರಿಪ ಪರೇಗೆ ಸ್ತ್ರೀಯ ಅವಸ್ಥಾ ಬಂಧಿಸಲ್ಪಟ್ಟಿರುವಕೆಂದು ತೋಲಿಸಿದನು. ಈ ಹೋಣ ಕೆಯಲ್ಲಿ ಅವನ ತೀರ್ಮಾನವನ್ನು ಯೋಜಿಸಿಲಿ, “ಹಾಗೆಯೇ ನನ್ನ ಸಹೋದರರೇ, ನಿಂತು ನಹ ಕ್ರಿಸ್ತನ ದೇಹದ ಮೂಲಕವಾಗಿ ಧರ್ಮಶಾಸ್ತ್ರದ ಹಾಲಗೆ ನಿತ್ತಿಲ. ದೇವರಿಗೆ ಹಲವಾಗುವದಕ್ಕಾಗಿ ಮತ್ತೊಳ್ಳಬುನ್ನು ಅಂದರೆ ನತ್ತು ಜೀವಿತನಾಗಿ ಎದ್ದಾಡನ್ನು ನೇಂತೆ ತೋಂಡಿಲಿ” (ರೋಮಾಪ್ರ 7:4). ಹೋಲನು ಇದೇ ವಿಜಾರಿತನ್ನು ಗಲಾತ್ಯ 2:19ರಲ್ಲಿ ವೃತ್ತಿಪಡಿಸಿದ್ದಾನೆ: “ನಾನಂತರ ದೇವರಿಗಾಗಿ ಜೀವಿಸುವದಕ್ಕೊಳ್ಳನ್ನರ ಧರ್ಮ ತ್ರಂಭಾಳದ ಮೂಲಕವಾಗಿ ಧರ್ಮತ್ರಂಭಾಳದ ಹಾಲಗೆ ನತ್ತೇನೆ.”

“ಈಗಲಾದರೋ, ನಮ್ಮನ್ನು ಪಶುಮಾಡಿಕೊಂಡಿದ್ದ ಧರ್ಮಶಾಸ್ತ್ರದ ಹಾಲಗೆ ನಾವು ನತ್ತುಕಾರಣ ಆ ಧರ್ಮಶಾಸ್ತ್ರದಿಂದ ಬಿಮುತ್ತರಾಗಿದ್ದೇವೆ. ಹಿಂಗರಲಾಗಿ ಶಾಸ್ತ್ರದ ಹೋರಣ ಅರ್ಥಕ್ಕೆ ಅನುಕೂಲವಾದ ಹಳೀ ಲಿತೆಯಲ್ಲ ನಾವು ದೇವರಿನ್ನು ನೇಂಬಿನುವವರಲ್ಲ, ಹಲಿಶೆದ್ದಾಕ್ಕೆ ತ್ರೈಲಿತವಾದ ಹೊನ ಲಿತೆಯಲ್ಲ ಅತನನ್ನು ನೇಂಬಿನುವವರಾಗಿದ್ದೇವೆ” ಎಂದು ರೋಮಾಪ್ರ 7:6 ಹೇಳುತ್ತದೆ. ಯೀಂನುಬಿನ ಮುಖಾಂತರ ನಾವು ಧರ್ಮಶಾಸ್ತ್ರಕ್ಕೆ ನತ್ತುವರಾಗಿದ್ದೇವೆ ಮತ್ತು ಅದಲಿಂದ ಜಡಗಡ ಹೊಂದಿದ್ದೇವೆ ಎಂದರೆ ನಮ್ಮ ಮೇಲೆ ಅದಕ್ಕೆ ಅಧಿಕಾರವಿಲ್ಲ ಮತ್ತು ಅದನ್ನು ಕೈಕೊಳ್ಳಲು ನಾವು ಜವಾಬ್ದಾರರಲ್ಲ ಎಂದರ್ಥ ವಾಗ್ಯತ್ವದೆ.

ಸಂಪೂರ್ಣವಾಗಿ ಕೈಕೊಂಡರೆ, ಧರ್ಮಶಾಸ್ತ್ರವು ನಿಂತೆಯನ್ನು ತರಬಹುದಿತ್ತು. ಹಾಗಿದ್ದರೂ ಹಾಕುತ್ತಿರುವ ಕಾರಣದಿಂದ ಅದು ತರಲಾಗಲಲ್ಲ (ಗಲಾತ್ಯ 2:21; 3:21, 22). ನಂಬಿವರಲಿಗೆ, ಯೀಂನುವು ನಿಂತೆಗಾಗಿ ಧರ್ಮಶಾಸ್ತ್ರದ ಅಂತ್ಯವಾಗಿದ್ದಾನೆ (ರೋಮಾಪ್ರ 10:4). ಇದರ ಅರ್ಥ ನಾವು ನಂಜಕೆಯ ಮುಖಾಂತರ ನಿಂತೆದಂತರಾಗಿ ಮಾಡಲ್ಪಟ್ಟದ್ದೇವೆ, ಹಾಗೂ ಯೀಂನುವು “ಅಂತ್ಯ”ವಾಗಿಯವ ಧರ್ಮಶಾಸ್ತ್ರವನ್ನು ಕೈಕೊಳ್ಳುವದರ ಮುಖಾಂತರ ಅಲ್ಲ.

“ಅಂತ್ಯ” ಎಂಬ ಹದವು *telos* ಎಂಬ ಹದದಿಂದ ಭಾಷಾಂತರಿಸಲ್ಪಟ್ಟದೆ. ಇದು “ಅಂತ್ಯ” ಎಂಬರ್ಥ ಕೊಡುವದಲ್ಲದೇ (ಮತ್ತಾಯ 10:22; 24:6; ಲೂಕ 1:33), ಅದರ “ನುಂಕ್ತ” ಎಂದೂ (ಮತ್ತಾಯ 17:25; ರೋಮಾಪ್ರ 13:7) ಅರ್ಥ ಕೊಡುವುದು. “ನೆರವೇಲಕೆ,” “ಹಲಿಣಾಮು” ಇಲ್ಲವೇ “ಪ್ರತಿಫಲ” (ಲೂಕ 22:37; ರೋಮಾಪ್ರ 6:21, 22; ಯಾಕೋಬ 5:11) ಮತ್ತು “ಗುಲ” (1 ತಿಮೇಥ 1:5) ಎಂದೂ ಅರ್ಥಕೊಡುತ್ತದೆ. ರೋಮಾಪ್ರ 10:4ರ ಹಿಸ್ತೆಲೆಯಲ್ಲ *telos* ಎಂಬುದು ತನ್ನ ಮೂಲ ಅರ್ಥವನ್ನು “ಅಂತ್ಯ” ಇಲ್ಲವೇ “ತೆಗೆದು ಹಾಕಲ್ಪಡುವುದು” ಎಂಬುದನ್ನು ಇಟ್ಟ ತೋಂಡಿದೆ. 1ಿಂದ 3ನೆಯ ಪಜನದ ಪರೇಗೆ ಹೋಲನು, ಯೆಹೋದ್ಯರು ಯೀಂನುಬಿನಲ್ಲ ನಂಜಕೆಯ ಮುಖಾಂತರ ನಿಂತೆಯನ್ನು ಹುಡುಕುವದರ ಬದಲು ತಮ್ಮ ಸ್ವನಿಂತಿ

ಯೆನ್ನ ಹುಡುಕುತ್ತಿರೆಂಬ ನಂಗತಿಯನ್ನು ಹೇಳಿದ್ದಾನೆ, ಯೀಎನುಬಿನ ಅನುಯಾಯ ಆಗುವ ಪೊದಲು, ಹೊಲನೂ ನಹ ಧರ್ಮಶಾಸ್ತ್ರದಿಂದ ತನ್ನ ಸ್ವಂತ ಸೀತೆಯನ್ನು ಹುಡುಕಿದನು: ಆದರೆ ಅವನು ಯೀಎನುವನ್ನು ಕಂಡುಕೊಂಡಾಗ, ಧರ್ಮಶಾಸ್ತ್ರದ ಮುಖಾಂತರವಾಗಿರುವ ಸೀತೆಯನ್ನು ಹುಡುಕಿಲ್ಲ (ಹಿಂಷಿ 3:9). ಧರ್ಮಶಾಸ್ತ್ರದ ಮುಖಾಂತರ ಸೀತೆಯ ಬರುವುದಾದರೆ ಕ್ರಿಸ್ತನು ಮರಣಹೊಂದಿದ್ದಕ್ಕೆ ಕಾರಣವೇ ಇಲ್ಲ (ಗಳಾತ್ 2:21). ಇದಕ್ಕೆ ಬಿರುದ್ಧವಾಗಿ ಯೀಎನುವು ಧರ್ಮಶಾಸ್ತ್ರದ ಸೀತೆಗಾಗಿ ಅಂತ್ಯಾಂಗಾಗಿದ್ದಾನೆ. ಯಾಕಂದರೆ ಯೀಎನುಬಿನಲ್ಲಿ ನಂಜಕೆಯನ್ನು ಇಡುವವರಿಗೆ ಧರ್ಮಶಾಸ್ತ್ರದ ಮುಖಾಂತರ ಸೀತೆಯನ್ನು ಹುಡುಕುವುದರ ಅಂತ್ಯವಾಗಿದೆ ಯಾಕಂದರೆ ಯೀಎನುವು ಸೀತೆಯ ನಾಥನಾಗಿರುವ ಧರ್ಮಶಾಸ್ತ್ರವನ್ನು ಅಂತ್ಯಗೊಳಿಸಿದ್ದಾನೆ.

ಗಳಾತ್ 3:19ರಲ್ಲಿ ಎಣಿಯವರೇ ಧರ್ಮಶಾಸ್ತ್ರವು ಮುಲಯಲ್ಪಣಿತ ಎಂಬುದನ್ನು ತ್ರೈಪಳಸಿದ್ದಾನೆ: “ಹಾಗಾದರೆ ಮೋಹಿಯ ಧರ್ಮಶಾಸ್ತ್ರವು ಯಾರಕ್ಕೆ? ವಾಗ್ನಾನದಲ್ಲಿ ನೂಜಿತನಾದವನು ಹುಟ್ಟಿ ಬರುವ ತನಕ ದೇವರು ಇಂಥಿಂಥದು ಅಪರಾಧವೆಂದು ತೋಳಿಸುವದಕ್ಕಾಗಿ ಅದನ್ನು ವಾಗ್ನಾನದ ತರುವಾಯ ನೇಂಬಿಸಿ ದೇವರುಂತರ ಮುಖಾಂತರ ಒಬ್ಬ ಮಧ್ಯಭಂತನ ಕೈಯಲ್ಲ ತೋಟ್ಟಿನು.” ಇದಕ್ಕೆ ಮೋದಲು ಅವನು ಯೀಎನುವನ್ನು ನಂಗತಿ ಎಂದು ಬಿವಲಸಿದ್ದಾನೆ (ಗಳಾತ್ 3:16). ಯೀಎನುವು ಬರುವವರಿಗೆ ಜನರನ್ನು ನಿಯಂತ್ರಿಸುವದಕ್ಕಾಗಿ ಧರ್ಮಶಾಸ್ತ್ರವು ತೋಡಲ್ಪಣಿತ್ತು ಎಂಬ ನಂಗತಿಯ ಆತನ ಬರೋಣವು ಧರ್ಮಶಾಸ್ತ್ರಕ್ಕೆ ಅಂತ್ಯತಿಂದಿತು ಎಂದರ್ಥವಾಗುತ್ತದೆ.

ಕೆಲವು ವಜನಗಳ ನಂತರ ಈ ಬಿಜಾರವು ಮುಂದುವರಿಸಲ್ಪಣಿದೆ:

ತೀಸ್ತ ನಂಜಕೆಯ ಕಾಲ ಬರುವದಕ್ಕೆ ಮೋದಲು ನಾವು ಮುಂದಕ್ಕೆ ತ್ರೈಪಳ ಚಾಗ ಬೇಕಾಗಿದ್ದ ಆ ನಂಜಕೆಗೆ ಬ್ರಹ್ಮಾಗುವದಕ್ಕಾಗಿ ಧರ್ಮಶಾಸ್ತ್ರದ ಕೈತೆಗೆ ಕಾವಲಲ್ಲ ಮುಜ್ಜ್ಲಷ್ಟಿತ್ತು. ಹಿಂಗಿರಲಾಗಿ ಧರ್ಮಶಾಸ್ತ್ರವು ನಮ್ಮನ್ನು ಕಾಯುವ ಆಜಿನಂತಾಗಿದೆ: ನಾವು ನಂಜಕೆಯಂದ ಸೀತೆವಂತರೆಂಬ ನಿಣಣಯವನ್ನು ಹೊಂದುವದಕ್ಕಾಗಿ ಕ್ರಿಸ್ತನಲ್ಲಿಗೆ ನೇರುವ ತನಕ ಅದು ನಮ್ಮನ್ನು ಕಾಯುತ್ತದೆ. ಅದರೆ ತೀಸ್ತನಂಜಕೆಯು ಬಂದಿರಲಾಗಿ ನಾಬಿನ್ನು ಕಾಯುವವನ ಕೈತೆಗಿರುವ ವರಲ್ಲ (ಗಳಾತ್ 3:23-25).

ಧರ್ಮಶಾಸ್ತ್ರವು ನಂಜಕೆಯಂದ ಸೀತೆನಿಣಣಯವನ್ನು ಒದಗಿಸಲಾರದು; ಅದರ ಬದಲು ಅದು ನಿಣಣನಿಣಣಯನುಬಿಕೆಯನ್ನು ತಡೆಗಟ್ಟಿತ್ತು. ಧರ್ಮಶಾಸ್ತ್ರವು ಕಾಯುವವನಂತಿತ್ತು ಒಬ್ಬ ಹೆಡಾಗೇಲಾಗ (ರ್ಲೇಕ್: *paidagogos*) - ಅಕ್ಷರಶಃವಾಗಿ ಮಗುಬಿನ ಕಾವಲುಗಾರ ಇಲ್ಲವೇ ಮಗುವನ್ನು ನೋಡಿಕೊಳ್ಳುವವನು.

ಹೆಡಾಗೇಲನು ತಂಪಂಬದ ಮತ್ತಿಳಿ ಒಂದಕ್ಕಾಗಿ ಜವಾಬ್ದಾರಕೆಯಂದಲು ಬಿಘ್ಯಯವಂತ ರ್ಲೇಕ್ ಇಲ್ಲವೇ ರೊಬಣ್ಣದಿಂದ ತೆಲನಕ್ಕೆ ನೇಂಬಿಸಿಕೊಂಡ ಒಬ್ಬ ಗುಲಾಮನಾಗಿದ್ದು. ಆಯ ಏಷಣ ಶ್ರಾಯದಿಂದ ಹದಿನಾರು ಏಷಣ ಶ್ರಾಯದ ವರೆಗೆ ಮಗುಬಿನ ಹೆಣ್ಣಿಜಾರಣೆ ಅವನದಾಗಿತ್ತತ್ತು, ಆ ಮಗು ಹೋಣುವಲ್ಲಾ ಅವನ ನಡತೆಯನ್ನು ಗಮನಿಸುವ ಮತ್ತು ಶಾಲಿಗೆ ಕರೆದೆಣಿಯ್ವಿರ ಮತ್ತು ಹಿಂದಿರುಗಿ ಕರತರುವ ಜವಾಬ್ದಾರಕೆ ಅವನಾದಾಗಿತ್ತ್ತು.²

ಹೋಲಸಿದ ಮಾಡಲ್ಪಣಿ ಹೋಣಕೆಯು “ಮಗುಬಿನ ಮೇಲ್ಪುಜಾರಕನಂತೆ” ಶಾಲೆಯ

ಶಿಕ್ಷಕನಿಗೆ ಮಗುವನ್ನು ತಲುಹಿಸುವ ವರೆಗೆ ಮಗುಬಿನ ಮೇಲೆ ನಿಯಂತ್ರಣಿಸಿರುವಂತೆ, ಧರ್ಮಶಾಸ್ತ್ರವು ಯೀಂನುಬಿನ ಬಜಿಗೆ ನಮ್ಮನ್ನು ತರಲು ಬಾಲಶಿಕ್ಷಕನಂತಿರುತ್ತದೆ. ಯೀಂನುಬಿನಲ್ಲ ತಮ್ಮ ವಿಶ್ವಾಸವನ್ನು ಇಡುಪವರಿಗಾಗಿ ರಕ್ಷಣೆಯನ್ನು ಒದಗಿಸುವ ಅತನ ಬರೋಣದಿಂದ, ಧರ್ಮಶಾಸ್ತ್ರವು ತನ್ನ ಉದ್ದೇಶವನ್ನು ಪೂರ್ವಗೊಳಿಸಿದೆ. ಈಗ ಯೀಂನುವು ಬಂದು, ಧರ್ಮಶಾಸ್ತ್ರವು ಒದಗಿಸಬಾರಾದ ರಕ್ಷಣೆಯನ್ನು ನಮಗೆ ಒದಗಿಸಿದ್ದಿಲಂದ, ನಾವು ಕಾಯುವವನ, ಧರ್ಮಶಾಸ್ತ್ರದ ಅಧಿನತೆಯಲ್ಲ ಇರುವದಿಲ್ಲ (ಗಳಾತ್ 3:25).

ಧರ್ಮಶಾಸ್ತ್ರವು ಯೆಹೂದ್ಯರನ್ನು ಅವಲಂದ ಬೇರೆಡಿಸಿತು, ಯಾಕಂದರೆ ನುಸ್ತಿತಿಯಲ್ಲದೆ ಜನರು ಇನ್ನಾಯೆಂದ ಬಿಭಿಧ ಅಜರಣೆಗಳಿಂದ ತ್ವತಿ ಬಂಧಿಸಲ್ಪಟ್ಟರು (ಬಿಹೋಜನಕಾಂಡ 12:48). ಅನ್ಯರೊಂದಿಗೆ, ನುಸ್ತಿತಿಯಲ್ಲವರೊಂದಿಗೆ ನಂಬಂಧಿಸಿರುವುದು ಧರ್ಮ ಬಾಹಿರವಾಗಿದೆಯಿಂದು ಯೆಹೂದ್ಯರು ಯೋಚಿಸಿದರು (ಅಪೋಣುಲರ ಶೃಂತಿಗಳ 10:28; 11:2, 3; 16:3; 21:28).

ಧರ್ಮಶಾಸ್ತ್ರವನ್ನು ರದ್ದುಹಿಡಿಸುವದಲಂದ ಯೀಂನುವು ಇದನ್ನು ಬದಲಾಯಿಸಿದನು. ಎಫೆನ 2:14, 15 ನಮಗೆ ಹೀಗೆ ಹೇಳಿತ್ತದೆ,

ನಿಮ್ಮನ್ನು ನಮ್ಮನ್ನು ಒಂದು ಮಾಡಿವನಾದ ಅತನೇ ನಮಗೆ ನಮಧಾನ ಕತ್ಯುವಾಗಿದ್ದಾನೆ. ಅತನು ತನ್ನ ಶಲಿರವನ್ನು ನಮಹಿಂಸಿದ್ದರಲ್ಲ ಬಿಧಿರಾಹ ವಾದ ಆಜ್ಞೆಗಳುಳ್ಳ ಧರ್ಮಶಾಸ್ತ್ರವನ್ನು ತೆಗೆದುಹಾಕಿ ಇದ್ದ ದ್ವೇಷವನ್ನು ಮುಗಿಸಿ ನಮ್ಮನ್ನು ಅಗರಿಸಿದ ಅಡ್ಡ ಗೋಚರೆಯನ್ನು ತೆಡಿ ಹಾಕಿದನು. ಅತನು ನಮಧಾನ ಮಾಡುವವನಾಗಿ ಉಭಯರನ್ನು ತನ್ನಿಳಿ ಒಬ್ಬ ನೂತನ ಹುರುತನನ್ನಾಗಿ ನಿಖಿಲಸಿದ್ದಾನೆ.

ಧರ್ಮಶಾಸ್ತ್ರವು ಇನ್ನಾಯೆಲೆ ಜನಾಂಗವನ್ನು ಮಾತ್ರವೇ ಒಳಗೊಂಡಿತ್ತು (ಧರ್ಮೋಹ ದೇಶಕಾಂಡ 4:7, 8; ವಿಹೋಜನಕಾಂಡ 34:27, 28; 1 ಅರಸುಗಳ 8:9, 21). ಅನ್ಯರನ್ನು ಒಳಗೊಂಡಿರಲಿಲ್ಲ (ಕೀರ್ತನೆ 147:19, 20; ರೋಮಾತ್ಮರ 2:14). ಧರ್ಮಶಾಸ್ತ್ರವು ಮುಂದುವರಿದಷ್ಟು ಕಾಲ, ಯೆಹೂದ್ಯರೂ ಅನ್ಯಜನರೂ ಒಂದಾಗುವದಲ್ಲ. ತನ್ನ ಶಲಿರ, ತನ್ನ ಮರಣದಿಂದ (ಕೊಲೊನ್ಸೆ 1:22) ಯೀಂನುವು ಧರ್ಮಶಾಸ್ತ್ರವನ್ನು ತೆಗೆದು ಹಾಕಿದನು (ಎಫೆನ 2:14, 15); ಶಿಲುಬೆಯಲ್ಲ ಅತನು ಧರ್ಮಶಾಸ್ತ್ರವನ್ನು ಅಂತ್ಯಗೊಳಿಸಿದನು.

ಯೀಂನುವು “ನಮ್ಮ ಮೇಲೆ ದೋಷಾರೋಹಣಣ ಮಾಡಿದಂಥ ಆಜ್ಞಾರಾಹವಾಗಿದ್ದ ಪತ್ರವನ್ನು ... ಇಲ್ಲಿದಂತಾಗ ಮಾಡಿದನು” ಎಂದು ಹೊಲನು ಬರೆದಾಗ, ಶ್ವಿನಲ್ಪಟ್ಟ ಅಹರಾಧಗಳ ಬಗ್ಗೆ ನಂಬಂಧಿಸಿ ಅವನು ಹೇಳಲ್ಪಟ್ಟಿರಬಹುದು (ಕೊಲೊನ್ಸೆ 2:13, 14). ಇನ್ನೊಂದು ಕಡೆಯಲ್ಲ, ದೇವರು ಇನ್ನಾಯೆಲ್ಲಿಗೆ ಹೊಣ್ಟ ನಿಬಂಧನೆಗಳನ್ನು ಮತ್ತು ಕೆಲವರು ಶೈತ್ಯರ ಮೇಲೆ ಬಂಧಿಸಲಾಗುತ್ತೇ ತುಯಿತ್ತಿನ್ನತ್ತಿದ್ದ ಇತರ ನಿಬಂಧನೆಗಳನ್ನು ಕುಲತು ಹೊಲನು ಹೇಳಲ್ಪಟ್ಟಿರಬಹುದು. ಈ ಲೀತಿ ಬಿಜಾಲಿನಲ್ಲಿ ಕೆಳಗಿನ ಕಾರಣ ಇನ್ನು ಗಮನಿಸಿಲಿ.

(1) ಕೊಲೊನ್ಸೆ 2:13ರಲ್ಲಿ ನಮ್ಮ ಅಹರಾಧಗಳು (ಖಕು ವಜನ) ಶ್ವಿನಲ್ಪಟ್ಟ ವೆಯೆಂದು ಹೊಲನು ಹೇಳದ್ದಾನೆ, ಅನಂತರ ವಜನ 14ರಲ್ಲ “ಪತ್ರ” ಎಂಬುದನ್ನು ಕೂಡಿಸಿದ್ದಾನೆ (ಗ್ರಿಕೆ: Cheirographon, ವಿಕವಜನ) - ಅಷ್ಟರಳೆಂದರೆ ಸಿಬಂಧನೆಗಳನ್ನು “ಸಿಬಂಧನೆಗಳನ್ನು” (ಗ್ರಿಕೆ: dogma) ಒಳಗೊಂಡ ಶೈಲಿಯಲ್ಲ ಬರೆದ ದಾಖಲೆಯು

- ಮಾರ್ಗದಿಂದ ತೆಗೆದು ಹಾಕಲ್ಪಣಿತು. “ಕೈಯಂದ ಬರೆದ ದಾವಲೆ” ಎಂದರೇನು? ಹೊಲನು ಅಪರಾಧಗಳಿಗೆ ನಂಬಂಧಿಸಿ ಹೆಚ್ಚಿದ್ದರೆ, ನುಮ್ನನೇ “ಅದು” ಎಂಬುದರ ಬದಲು “ಅಪುರುಷನ್ನು” ಎಂದು ಯಾಕೆ ಲುಪಯೋಗಿಸಲಾಲ್ಲ, “ಅಪುರುಷನ್ನು ಕೆಡಿಸಿ, ಅಪುರುಷನ್ನು ಶಿಲುಬೀಗೆ ಜಡಿದು ಇಲ್ಲದಂತಾಗ ಮಾಡಿದನು” ಎಂದು ಬರೆಯಾಲ್ಲ?

(2) ಕೊಲೊನ್ಸೆಯವರಿಗೆ ಬರೆಯುವದರಲ್ಲ ಹೊಲನ ಮುಖ್ಯ ನಂಗತಿಯು ಯೇನುವಿನ ಶ್ರೇಷ್ಠತೆ, ಅತನಾಲ್ಲ ಅಡಗಿರುವ ಜ್ಞಾನವಿಧ್ಯಯಾಗಿತ್ತು (ಕೊಲೊನ್ಸೆ 2:3). ಯೇನುವು ಶ್ರೇಷ್ಠನಾಗಿರುವದಲಿಂದ, ಬೇರೆನೂ ಬೋಧಿಸಲ್ಪಟ್ಟಿರುವದಲ್ಲಿ (ಕೊಲೊನ್ಸೆ 2:4, 8). ಕೊಲೊನ್ಸೆಯಾಲ್ಲಿರುವ ಕೈಸ್ತರು ಯೇನುವಿನಿಂದಲ್ಲದ ಆಜ್ಞೆ ನಿಯಮಗಳಿಗೆ ಸತ್ತವರಾಗಿದ್ದರು, ಆದುದಲಿಂದ ಅಂಥ ನಿಯಮಗಳಿಗೆ ಯಾಕೆ ಅವರು ತಮ್ಮನ್ನು ಪರಿಹರಿಸಿಕೊಳ್ಳುತ್ತಿರುವರು ಎಂಬುದನ್ನು ಪ್ರತಿಷ್ಠಿಧಿಸು (ರ್ಯಾಕ್: *dogmatico* ನಿಯಾಪದ, ಅಥವ “ನಿಯಮಗಳಿಗೆ ಒಪ್ಪಿಸಿಕೊಳ್ಳುತ್ತಾರು”: ಕೊಲೊನ್ಸೆ 2:20).

(3) ಯೇನುವು ಅವರ ಅಪರಾಧಗಳನ್ನು ಜ್ಞಾನಿಸಿದ್ದು ಮಾತ್ರವಲ್ಲದೇ, ಅವರಿಗೆ ಬಿರುದ್ಧವಾಗಿದ್ದ ಕೈರಾರಕದ ದೇಹಾರೋಹಣ ಹತ್ತಿರಿಸುತ್ತೇ ತೆಗೆದು ಹಾಕಿದನು. ಈ ಆಜ್ಞೆಗಳು ಅವರಿಗೆ ಬಿರುದ್ಧವಾದಪುರುಷಾಗಿದ್ದವು, ಅವರನ್ನು ಶಾಪಕ್ಕೆ ಗುಲಿಹಡಿಸಿದ್ದವು (ಗಳಾತ್ಯ 3:10) ಯೇನು ತನ್ನ ಶಿಲುಬೀಯ ಮುಖಾಂತರ ಅಪುರುಷನ್ನು ತೆಗೆದು ಹಾಕಿದನು (ಗಳಾತ್ಯ 3:13).

(4) “ಬಿಧಿರೂಪವಾದ ಆಜ್ಞೆಗಳನ್ನು” ಯೇನುವು ತೆಗೆದು ಹಾಕಿದನೆಂದು ಹೊಲನು ಎಫೆನ್ 2:15ರಲ್ಲ ಬರೆದನು [ರ್ಯಾಕ್: *dogma*]. ರ್ಯಾಕ್ ಹದ *dogma* ಎಂಬುದು ಎಹೆನದವರಿಗೆ ಬರೆದ ಹತ್ತಿಕೆಯಲ್ಲ ಧರ್ಮಶಾಸ್ತ್ರಕ್ಕೆ ನಂಬಂಧಿಸಿದ್ದು ಅವನು ಈ ಮಾತನ್ನು ಇದೇ ಬಿಧಿರೂಪವಾದ ಆಜ್ಞೆಗಳಿಗೆ ನಂಬಂಧಿಸಿ ಉಪಯೋಗಿಸಿದನೆಂಬುದಕ್ಕೆ ಹೆಚ್ಚಿನ ಭಾರಕೂಡಿಸುತ್ತಾರೆ. ಎಫೆನ್ 2:1-15 ಮತ್ತು ಕೊಲೊನ್ಸೆ 2:11-16 ಇವುಗಳ ಮಧ್ಯದಲ್ಲಿ ನಿಕಟವಾದ ನಮಾಂತರತೆ ಇರುತ್ತದೆ.

(5) ಯೇನುವು ಈ ಆಜ್ಞಾರೂಪವಾದ ಹತ್ತಿರಿಸುತ್ತು ತನ್ನ ಶಿಲುಬೀಗೆ ಜಡಿದು ಅಧಿಕಾರಗಳ ಮೇಲೆ ಬಹಿರಂಗಪಾರಿ ತನ್ನ ಜಯವನ್ನು ಪ್ರತಿಷ್ಠಿಸಿದನು (ಕೊಲೊನ್ಸೆ 2:15). ಹೀಗೆ ಹೊಲನು, “ಆದುದಲಿಂದ, ಅನ್ಯಕಾನಗಳ ವಿಷಯದಲ್ಲಿಯೂ ಯಾರು ನಿಮ್ಮನ್ನು ತೀರ್ಜಿಸಿದರೆ” ಎಂದು ಬರೆದನು (ಕೊಲೊನ್ಸೆ 2:16). ಕೈಸ್ತರು ಇವುಗಳಾಗಿಯೂ (ಕೊಲೊನ್ಸೆ 2:20) ಮತ್ತು ಇತರ ಆಜ್ಞೆಗಳಿಗೂ ನತ್ತು ಹೊಗಿದ್ದಾರೆ.

ಆದು ನಕ್ಯಾರಾಗಿದ್ದರೆ, ಆಗ ಕೊಲೊನ್ಸೆ 2:13, 14ರ ಅಥವಾ, ಬಾಹ್ಯಿಸ್ತದಲ್ಲ ಯೇನುವಿನೆಂದಿಗೆ ನಾವು ಹಾಣಿದಲ್ಪಟ್ಟ ಎಜ್ಞಾನಲ್ಪಡುವಾಗ ನಾವು ಆತ್ಮಕವಾಗಿ ನುಸ್ತಿತಿ ಹೊಂದಿದ್ದವು ಎಂದಾಗುತ್ತಾರೆ. ನಮ್ಮ ಶಾಪಗಳು ಜ್ಞಾನಲ್ಪಟ್ಟಿವೆ, ಆದು ದೇವರ ಕಾರ್ಯಾಚರಣೆಯಲ್ಲ ನಂಜಕೆಯಂದಾಗಿದೆ, ಆದರೆ ಧರ್ಮಶಾಸ್ತ್ರದ ಆಜ್ಞಾಪನೆಯಿಂದ ಅಲ್ಲ. ಅಂಥ ಆಜ್ಞಾಪನೆಗಳು ನಮಗೆ ಬಿರುದ್ಧವಾಗಿದ್ದವು; ಅವು ನಮಗೆ ಮರಣವನ್ನೂ ಶಾಪವನ್ನೂ ತರುವಂಥಪುರುಷಾಗಿದ್ದವು. ಈ ಆಜ್ಞಾಪನೆಗಳ ಹಲಣಾಮ ಕಾಲಯಲ್ಲದ ಹದ್ದಿತಿಯನ್ನು ಯೇನುವು ತನ್ನ ಕೂಜಿಗೆ ಜಡಿಯುವದಲಿಂದ ತೆಗೆದು ಹಾಕಿದನು.

ಹೊಲನು ಕೊಲಿಂಥಕ್ಕೆ ಕೃತ್ಯಾಣ ಮಾಡಿದಾಗ, “ಯೇನು ಕೈಸ್ತನನ್ನು ಆತನು ಶಿಲುಬೀಗೆ ಹಾಕಲ್ಪಣಿದ್ದನ್ನು ಇಟ್ಟಿ... ಬೇರೆ ಯಾವುದನ್ನೂ ತಿಂಗಳಲ್ಲಿ ನಿರ್ಧಾರಿಸಿಕೊಳ್ಳ ಅಲ್ಲ” (1 ಕೊಲಿಂಥ 2:1, 2). ಕೊಲಿಂಥದಲ್ಲಿಯ ಕೈಸ್ತರಿಗೆ ಕರ್ತವ್ಯ ಆಜ್ಞೆಗಳ ಬಗ್ಗೆ ಅವನು ಬರೆದನು (1 ಕೊಲಿಂಥ 14:37), ಆದರೆ ಅವರಿಗೆ ಅವನು ಬರೆದ ಹತ್ತಿಕೆಯು

ఆజ్ఞగంగాన్నగాలఁ ఇల్లచే ఒడంబడికెయిన్నగాలఁ ఒజీసోండిరువదిల్ల.

కిర్పయిరిగె బిరెడ ష్ట్రైచెయల్ థమాశ్రాం

చొదఱన ఆజ్ఞియు తెగెదు కాకల్చుణ్ణు, యాకందరే, అదు ఒందు నేరశనంతే, అదర అధినియేలు ఇరువచలగే లాభకోచలు అశక్తచాగిత్తు, ఇత్తయ 7:18, 19 హింగే కోట్టుచే, “ధమంశాస్తపు యావదన్న సిద్దిగే తారచే ఇయవదలంద చేందఱ్చు నియమపు నిబులవాగియు నిష్టయోజకచాగియు ఇష్టురద్దాగి హోయితు. అదక్కు బదలాగి ఉత్సమవాగిరువ ఒందు నిలిశ్శ్రాం ధారపు తాబల్యక్కు బంచు. ఈ నిలిశ్శ్రాంధారపు నమ్మిన్న దేంపర నస్తిదిగే నేలనుపంఠయ్య.” హాపద నిబుత్తే నావు అప్పొణరూ, అపలప్పొణరూ ఆగిద్దేచే; ఆదరే యీఎనుపు నమ్మి వాగగంగన్న తెగెదు కాకువదలంద నమ్మిల్ల కేంరతేయిళ్ళదన్న యీఎనుపు ఒదినుత్తానే, ధమంశాస్తపు, తన్న యిళ్గా జోందిగే, ఆరాధకరన్న పలప్పొణరన్నగి మాడలారదాగిత్తు (ఇత్తయ 9:9; 10:1). హింగిద్దరూ, యీఎనుబిన యిళ్గపు జోళ్జుకు మశ్శక సభేయన్న (ఇత్తయ 12:23). ఆతన మహాలకచాగి దేంపర బజగే బరువపరన్న (ఇత్తయ 10:14) నదాకాలక్కు పలప్పొణంవాదపరన్నగి మాడబల్లదు. ధమంశాస్తపు నమ్మిన్న పలప్పొణరన్నగి మాడలారద్దాగిరువదలంద, అదు తెగెదు కాకల్చుణ్ణు (ఇత్తయ 7:18, 19).

ఈ కైన్స్త యిగాదల్ల నమగాగి దేంపర సందేశపు యీఎనుబిన ముబాంతర నమగే కేండల్చుణ్ణుదే (ఇత్తయ 1:1, 2). ఆతను ఆజ్ఞాహిస్తేల్లచన్న కైకోళ్లలు ఆతన హింబాఅకలగే బోధినబేశు (ముత్తయ 28:20). ఆతన ఆజ్ఞగంగాందిగే ఇయవయర మత్తు అప్పగంన్న కైకొళ్లపచదు ఆతనన్న ప్రీతినుపచదు ఆగిరువరు (యోహాన 14:15, 21, 23; 15:10). ఇన్నాయీల్యలుగే దేంపలంద కేండల్చుణ్ణ నియమగంళ కైన్స్తలిగే ఎండూ అస్పయవాగువదిల్ల.

ముత్తాయ

ధమంశాస్తపు యికూడ్చరన్న అన్యరన్న బేంబేరే మాడితు. యీఎనుబిన మరణపు బేంపండినుబికేయ గోలంయెన్న కెడబి కాకితు. మత్తు కైన్స్తరు ధమంశాస్తద బేండికెగంగే ఆజ్ఞాపనేగంగే కైన్స్తనోందిగే మరణ కోందిదయ.

కైన్స్తలిగాగి, రక్షణీయు ధమంశాస్తద ముబాంతర బరువదిల్ల - తన్న పలప్పొణ యిళ్గుదండ ధమంశాస్తదింద నమ్మిన్న ఇడుగడిగోజనువ ఆతన ముబాంతర మాత్రపే బరువదు. నమ్మి సంజకేయు యీఎనుబినల్ల మత్తు ఆతన బోధనెయల్ల నెలిగోండిరువుదు, చోలశేయల్ల మత్తు ధమంశాస్తదల్ల ఇయవదిల్ల.

¹The New Testament, A New Easy-to-Read Version (Grand Rapids, Mich.: Baker Book House, 1978), 11; Contemporary English Version (New York: American Bible Society, 1991), 7. ²James Montgomery Boice and Merrill C. Tenney, eds., The Expositor's Bible Commentary, vol. 10, Romans-Galatians, gen. ed. Frank E. Gaebelein (Grand Rapids, Mich.: Zondervan Publishing House, 1976), 467.

ಇತ್ಯಾಗಿ ಬರೆದ ಪ್ರತಿಕೆಯಲ್ಲಿ ಒಡಂಬಿತೆಗಳು

ಯೇಸು ಮಧ್ಯಾಂತನಾಗಿದ್ದ ಒಡಂಬಿತೆಯನ್ನು ಕುಲತು ಇತ್ಯಾಗಿ ಬರೆದ ಪ್ರತಿಕೆಯ ಈ ಕೆಳಗಿನದನ್ನು ಬೋಳಿಸುತ್ತರೆ:

1. ಯೇಸು ಅದರ ಹೊಣಿಗಾರನಾಗಿದ್ದಾನೆ (7:22).
2. ಅದು ಹೆಚ್ಚು ಶೈಲಿಕ್ರಾದ ಒಡಂಬಿತೆಯಾಗಿದೆ (7:22; 8:6).
3. ಯೇಸು ಅದರ ಮಧ್ಯಾಂತನಾಗಿದ್ದಾನೆ (8:6; 9:15; 12:24).
4. ಉತ್ತಮವಾದ ವಾಗ್ಣನಗಳ ಮೇಲೆ ನಾಹಿತಾಗಿದೆ (8:6).
5. ಅದು ಎರಡನೆಯ ಒಂಬಿತೆಯಾಗಿದೆ (8:7; 10:9).
6. ಅದು ಹೊನ ಒಡಂಬಿತೆಯಾಗಿದೆ (8:8; 13; 9:15; 12:24).
7. ಅತನು ಅವರನ್ನು ಬಗ್ನಿತ್ತುದೊಳಗಿಂದ ತರೆಯಿಕೊಂಡು ಬಂದಾಗ ಇಸ್ತಾಯೇಲ್ಯ ರೊಂದಿಗೆ ದೇವರು ಮಾಡಿಕೊಂಡಂಥದ್ದಾಗಿರಿಲ್ಲ (8:9).
8. ಅದನ್ನು ಪ್ರತಿಷ್ಠಿಸಲು ರಕ್ತ ನುಲನುವದನೆನ್ನಿಂಜಿಗೊಂಡು, ಒಂದು ಮರಣ ಅಗರ್ಯ ವಾಗಿತ್ತು (9:16, 18).
9. ಅದನ್ನು ಮಾಡಿದ ಒಬ್ಬಾತನು ಮರಣ ಹೊಂದಿದಾಗ ಅದು ಯೋಗ್ಯವಾದದ್ವಾರಿ ಜಾಲಿಗೆ ಬಂದಿತು (9:17).
10. ಅದು ಹಾಗರ್ಗಳ ಕ್ಷಮಾಪಣಿಗಾಗಿ ಕರುಣೆಯನ್ನು ಒದಗಿಸಿತು (8:12; 10:17).
11. ಈ ಒಡಂಬಿತೆಯ ರಕ್ತವು ನಮ್ಮನ್ನು ಶುದ್ಧಿಕರಿಸುತ್ತದೆ (10:29; ನೇಡಿಲ ಮತ್ತುಯ 26:28; ಮಾರ್ಕ 14:24; ಲಾಕ 22:20; 1 ಕೊಲಂಫ 11:25).
12. ಕೈತ್ತಾರು ಈ ಒಡಂಬಿತೆಗೆ ಬರುವರು, ಸಿನಾಯಿಯಂದ ಬಂದಂತೆ ಅಲ್ಲ (12:18-24).
13. ಇದು ಶಾಶ್ವತವಾದ ಒಡಂಬಿತೆಯಾಗಿದೆ (13:20). ದೇವರು ಪ್ರವಾದಿಸಿದ ನಿರ್ವಾದ ಒಡಂಬಿತೆಗೆ ಬಹುಶಃ ಅದು ಉಲ್ಲೇಖವಾಗಿರಬಹುದು (ಯೇರೆಬಿಯ 32:40; ಯಿಹಾಯೀಲ 16:60; 37:26).

ಇತ್ಯಾಗಿ ಬರೆದ ಪ್ರತಿಕೆಯ ಚೋಳಿಯ ಮಧ್ಯಾಂತಗಾರನಾಗಿದ್ದ ಒಡಂಬಿತೆಯನ್ನು ಕುಲತು ಈ ಕೆಳಗಿನಂತೆ ಹೇಳುತ್ತವೆ:

1. ಹೊನದಾದ, ಎರಡನೆಯ ಒಡಂಬಿತೆಯ ಇದಕ್ಕಿಂತ ಹೆಚ್ಚು ಉತ್ತಮವಾದ ದ್ವಾಗಿದೆ (7:22; 8:6).
2. ಎರಡನೆಯ ದರಳ್ಯಯ ವಾಗ್ಣನಗಳ ಹೊದಲನೆಯದರಳ್ಯ ಇದ್ದಷ್ಟಕ್ಕಿಂತ ಹೆಚ್ಚು ಉತ್ತಮವಾಗಿವೆ (8:6).

3. ഇദു മോദലനേയു ഒദംബകിക്കേ എംദു കർത്തെല്ലള്ളിദെ (8:7, 13; 9:1, 15, 18; 10:9).
4. ഹോന് ഒദംബകിക്കേയിംദു ഇദു ഹജീയാറി മാദല്ലള്ളിദെ (8:13).
5. ഇദു ഹജീയാറുടു ഭജീയുമിതു മുതു ഇജയിലഗെ ബർദു ഹളിക്കേയു ബർത്തെല്ലബ്രാഹ്മി ഇല്ലവാറി ഹോണുപദക്കു സിദ്ധവാറിതു (8:13).
6. യീണ്ടുവിനു മരച്ചപു ഇദര അഥിനതേയിലു നാടെ അക്രമഗജസ്സു ക്ഷേമിക്കു (9:15).
7. ഇദു ശ്രാംഗിക രക്ത്വിംദ ശ്രാരംഭിനല്ലള്ളിതു (9:18-21).
8. ഹോന് ഒദംബകിക്കേയു ജാലയിലു ബരപ്പാനുവംകെ ഇദു തേനേദു ഹാക്കല്ലള്ളിതു (10:9).

യീണ്ടുവിംദ മാദല്ലള്ളു ഹോന്, എറഞ്ഞേയു മുതു ഹൈസു അക്രമവാദ ഒദംബകിക്കേയു മോൾക്കു മുദ്ധ്യന്നാറി മാദല്ലള്ളു ഹജീയു, മോദലനേയു ഒദംബകിക്കേയു ബദലാറി ഇതല്ലള്ളതു. ചോദലനേയു ഒദംബകിക്കേയു അന്തേംദു ജാലയിലുവഡിലു. “അതൻ എറഞ്ഞേയുദന്സ്സു നാടീനുപദക്കാരി ചോദലനേയുദന്സ്സു തേനേദു ജികുത്രുനേ” (ഇജയ 10:9ജ).

കേലപു അപ്പുളിഗിൾ ഇജയ 10:9സ്സു യജുഗിൾ മാത്ര തേനേദു ഹാക്കല്ലള്ളപേ എംബ അഫുദലു ഭാഞാംതലനല്ലള്ളപേ: “കീനേ ദേവരു തന്നു ഹോന് മാനുവന്സ്സു ശ്രാരംഭിനലു യജുഗിൾ ചോദലനേയു പദ്ധതിയുദന്സ്സു അംഗുഹിജനുത്രുനേ” (Easy-to-Read Version). “ഹോദു, അഹണജീഗജന്നു യജുഗിൾന്നു ജപ്പു ജപ്പു അപ്പുഗിൾ ബദലാറി ഇകുവുദാറിതു” (Contemporary English Version).

“ചോദലനേയുദു” എംബുദന്സ്സു യജുഗിൾഗെ ബിൽഗോജിനുപുരുദു നായുബദ്ധ വാദദ്വാരിയുവഡിലു, യാക്കംദർ ഇജയ 8ര നംതർ “ചോദലനേയുദു” എംബുദു ചോദലനേയു ഒദംബകിക്കേ മുതു അദഹൊംഡീ നംബംഥിസിദ സേജേ ഗജസ്സു അല്ലേജിനലു ഉള്ളയോറിനല്ലള്ളിദെ (8:7, 13; 9:1, 15, 18). ഇജയിലഗെ ബർദു ഹളിക്കേയു ഇറി അഡ്രൈശപു യീണ്ടുവു കൊഡല്ലള്ളിദു, ദേവരു ഇന്നായേലുലഗെ കൈപ്പു ദമനാശ്വര മുതു ഒദംബകിഗിംതെ എങ്ങും ഹൈസു അക്രമവാദദേംദു തോണിനുപുദാറിതു (1:1, 2; 3:3-6; 7:19, 22; 8:6).

ക്രൈസ്തരാറി നാപു, ബീംകി ഹളിദംഥ, ദശാജ്ജീഗിൾ കൊഡല്ലബ്രാഹ്മ തുകാലയു ചുറ്റീനിയാദ, സിനായി ബീംപുക്കേ നാപു ബംധിരുവദിലു (ബിഹോജനകാംഡ 19:18; ഇജയ 12:18, 19). നാപു ജീയോണു ഹദംതക്കു ഹരലോകദ യീരാനലേഖിനാ ഹോന് ഒദംബകിക്കേ മുദ്ധ്യന്നാരാദ യീണ്ടുവിനു ബജുനാ ബംധിദേംപേ (ഇജയ 12:22-24).

നലാത്യ 4:24-26രണ്ണയു എരകു ഒദംബകിക്കേഗിൾ ഹോലന് ഉള്ളപ്പെയു ഇജയ 12:18-24ക്കു അനുരാഹപ്പേയും്കൂദ്ധാറിദെ - ബീംകിയിംദ ഉലിയുമിത്രു സിനായി ബീംപുദിംദ ബംദ ഒദംബകിക്കേ (ദശാജ്ജീഗിൾ ബംദു അല്ലേബ) മുതു ചേലണ ഹരലോകദ യീരാനലേഖിനിംദ ബംദ, ക്രൈസ്തൻ ഹോന് ഒദംബകിക്കേ, ക്രൈസ്തരു സിനായി ബീംപുദിംദ ബംദ ഒദംബകിക്കേയു മുക്കുണ്ടാറിരുവദിലു അദർ യീണ്ടുക്രൈസ്തൻ മുഖാംതർ പ്രക്രഷ്ടാദ നംജക്കേയു മുഖാംതർ ദേവരെ മുക്കും ഗിദ്ധാർ എംബുദന്സ്സു കു എരകു വാക്കുഭാഗിൾ ബോധിനുത്രുപേ.

ಹೊಲನು 2 ಕೋಲಂಥ 3:6-14ರಲ್ಲಿ, ಕಟ್ಟನ ಹೇಳಿ ಬರೆದಷ್ಟು “ಇಲ್ಲವೇ ಹೋಯಾತು” ಎಂದು (ಪಜನಗಳು 7, 11; KJV) ಮತ್ತು “ಅಂತ್ಯಗೊಳಿಸಲ್ಪಟ್ಟತು” (ಪಜನ 13; KJV) ಎಂದೂ ಬರೆದಿದ್ದಾನೆ. ಸಿಂಹಾಂತರಿಯಂದ ಏನು ಮಾತಾಡಲ್ಪಟ್ಟತು ಎಂಬುದರ ಕಡೆಗೆ ನಾವು ಹೋಗಿದೇ, ನಾವು ಶಿಕ್ಷನ ಕಡೆಗೆ ಬರಬೇಕು ಮತ್ತು ಹೊನ ಒಡಂಬಡಿಕೆಯ ಮಧ್ಯಾಂತರನಂತೆ (ಅಜ್ಯಾಯ 12:24) ಆತನಿಗೆ ನಮ್ಮನ್ನು ಒಟ್ಟಿಸಿಕೊಳ್ಳಬೇಕು (ಎಫೀನ 5:24). ವೊದಲನೆಯದು ತೆಗೆದು ಹಾಕಲ್ಪಟ್ಟದೆ; ನಾವು ಎರಡನೆಯ ಒಡಂಬಡಿಕೆಯ, ಯೇನುವು ಮಧ್ಯಾಂತರಾಗಿರುವ ಒಡಂಬಡಿಕೆಯ ಅಧಿನರೆಯಲ್ಲ ಇರುತ್ತೇವೆ.

© 2009 Truth for Today